

ಜಿಜ್ಞಾವರ ಮಹಾನಾಡ ಪ್ರಭುಗಳು

ಡಾ. ಆರ್.ಕಾವಲ್ಲಮ್ಮೆ

Mahanada Prabhu's in Bijjavara

Dr. R.Kavallamma
Associate Professor
Dept. of History,
Govt. Arts College
Bangalore-560001

ಮಧುಗಿರಿ ತುಮಕೂರು ಜಿಲ್ಲೆಯ ಉಪವಿಭಾಗ ಕೇಂದ್ರ. ಇದು ಇತಿಹಾಸಿಕ ಹಾಗೂ ಭಾಗೋಳಿಕ ಮಹತ್ವ ಹೊಂದಿರುವುದಲ್ಲದೆ ನಾಂಸ್ಕೃತಿಕವಾಗಿ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಮಧುಗಿರಿ ಬೆಣ್ಣವು ಸಮುದ್ರ ಮಟ್ಟಕ್ಕಿಂತ ಸುಮಾರು ೩೯೩೫ ಅಡಿ ಎತ್ತರವಿದ್ದು ಬೇರೆ ಬೇರೆ ಪಾಶ್ಚಾತ್ಯಗಳಂದ ವಿಇಕ್ಷಿಸಿದರೆ ವಿವಿಧ ಆಕಾರಗಳಲ್ಲ ಕಾಣಿಸುತ್ತದೆ. ಅಲ್ಲದೆ ಏಷ್ಯಾಪಂಡದಲ್ಲ ಅತಿ ದೊಡ್ಡ ಏಕಾಗ್ರ ಶೀಲೆಯಾಗಿದ್ದು ದೊಡ್ಡ ಬೆಣ್ಣವೆಂಬ ಅಭಧಾನಕ್ಕೆ ಪಾತ್ರವಾಗಿದೆ. ಶಾಸನಗಳಲ್ಲ ಮಧುಗಿರಿ ಎಂಬ ಉಲ್ಲೇಖವಿದ್ದು ಇತ್ತೀಚಿನ ದಿನಗಳಲ್ಲ ಮ್ಹಾಗಿರಿ ಎಂದಾಗಿದೆ.

ಕ್ರಿ.ಶ. ೧೫ನೇ ಶತಮಾನದಲ್ಲ ವಿಜಯನಗರದ ಅರಸರ ಮನ್ಯಣಿಗೆ ಪಾತ್ರರಾಗಿ ಏಂಗಿನೀಯರಿಗಳಿಗೆ ಬಂದ ಮಹಾನಾಡು ಪ್ರಭುಗಳು ತಮ್ಮ ಆಳ್ವಿಕೆಯ ಅವಧಿಯಲ್ಲ ಮುಮ್ಮಡಿ ಪಟ್ಟಣ ಬಿಜ್ಞಾವರ, ಮಧುಗಿರಿಗಳನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಇವರನ್ನು ಜಿಜ್ಞಾವರ ಪುರಾಧಿಇಶ್ವರರು ಮಹಾನಾಡು ಪ್ರಭುಗಳು ಮುಮ್ಮಡಿ ಪ್ರಭುಗಳು ಎಂದು ಶಾಸನಗಳು ಮತ್ತು ಸಾಹಿತ್ಯ ಕೃತಿಗಳಲ್ಲ ಕರೆಯಲಾಗಿದೆ.

ಮಹಾನಾಡ ಪ್ರಭುಗಳ ಇತಿಹಾಸದಲ್ಲ ಅಧ್ಯಯನ ಮಾಡಲು ಪೂರಕವಾದ ಶಾಸನಗಳ ಸಂಖ್ಯೆ ಕಡಿಮೆ. ಲಭ್ಯವಿರುವ ಶಾಸನಗಳಲ್ಲೂ ದಾನ ಶಾಸನಗಳೇ ಪ್ರಮುಖವಾಗಿವೆ. ಹೇರಳವಾಗಿ ದೊರೆಯುವ ಸತಿಕಲ್ಲು ಮತ್ತು ವೀರಗಲ್ಲುಗಳು ತ್ಯಾಗ ಮತ್ತು ಶೌಯಂವನ್ನು ಎತ್ತಿ ಹಿಡಿಯುತ್ತವೆ. ಸಾಹಿತ್ಯ ಆಧಾರಗಳಾದ ಮಹಾನಾಡು

ಪ್ರಭುಗಳ ವಂಶವಚ, ಇಮ್ಮಡಿ ಜಿಕ್ಕಬೂಪಾಲ ಸಾಂಗತ್ಯ, ಮುಮ್ಮಡಿ ಜಿಕ್ಕಪ್ಪ ಇತಿಹಾಸವನ್ನು ತಿಳಿಯಲು ಹೆಚ್ಚು ಉಪಯುಕ್ತವಾಗಿವೆ. ಕನ್ಕಲ್ ಮೇಕೆಂಜಿಯವರ ಮಥುಗಿರಿ ಕೈಫಿಯತ್ತು, ಇತರೆ ಅನುಸಾಂಗಿಕ ಕೃತಿಗಳು ಹಾಗೂ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಮಾಹಿತಿಗಳು, ಜನಪದ ಕಥೆಗಳು ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುತ್ತದೆ.

ಜಿಜ್ಞಾಸು ಮಹಾನಾಡು ಪ್ರಭುಗಳ ವಂಶಾವಳಿಯು ವಿವರಿಸುವಂತೆ ಮಾರೀಗೌಡರು ಮತ್ತು ಅವರ ಆರು ಜನ ಸಹೋದರರು ವಿಜಯನಗರದ ಅರಸು ಹರಿಹರನ ಅನೇಕ ಯುದ್ಧಗಳಲ್ಲಿ ಪಾಲ್ಯಾಂಡು ಅವನ ವಿಜಯಕ್ಕೆ ಕಾರಣರಾಗಿದ್ದರಿಂದ ಅರಸನ ಕೃಪೇಗೆ ಪಾತ್ರರಾಗಿದ್ದರು. ಹರಿಹರನು ಇವರಿಗೆ ಸೂಕ್ಷ್ಮ ಗೌರವ ಮತ್ತು ಬಹುಮಾನ ನೀಡಿ ಹೊಸ ನಾಡುಗಳ ಸ್ಥಾಪನೆಗೆ ಅವಕಾಶ ನೀಡಿದ್ದಲ್ಲದೆ, ಇವರನ್ನು ಮಹಾನಾಡು ಪ್ರಭುಗಳಿಂಬ ಜರುದು ನೀಡಿ ಪ್ರೇರಣಾಹಿಸಿದರು.

ವಿಜಯನಗರ ದೊರೆಗಳಿಂದ ಮಾಹಿತಿ ಪಡೆದ ಮಾರೀಗೌಡ ಮತ್ತು ಇತನ ಸಹೋದರರಾದ ಕಾಳೆಣ್ಣಗೌಡ, ಕೋಲಾರದ್ದು ಜಿನ್ನಪ್ಪಗೌಡ, ತೆರಿಯೂರಿನಲ್ಲ ಕಾಳೆಜಿಕ್ಕಪ್ಪಗೌಡ, ಗುಬ್ಬಿ ಹೊಸಹೆಳ್ಳಿಯಲ್ಲ ರಾಮಪ್ಪಗೌಡ, ಎಣ್ಣಿಗೆರಿಯಲ್ಲ ಸಂಗಪ್ಪಗೌಡ, ಜೀಳೂರಿನಲ್ಲ ಹಿರೇಚಿಕ್ಕಪ್ಪಗೌಡ, ನೆಲಸಿ ಸ್ವತಂತ್ರ ವಾಗಿ ಆಳ್ಳಕೆ ಪ್ರಾರ್ಥಂಭಿಸಿದರು. ಎಲ್ಲರಿಗೂ ಹಿರಿಯನಾದ ಮಾರೀಗೌಡ (ಕ್ರಿ.ಶ.1399) ಶಾಲವಾಹನ ಶಕ 1321 ವಿಕ್ರಮನಾಮ ಸಂವತ್ಸರದಲ್ಲಿ ಜಯಮಂಗಲ ನದಿ ತೀರದ ಆಯಕಟ್ಟಿನ ಪ್ರದೇಶದಲ್ಲಿ ಉರ್ಮಿಂದನ್ನು ನಿರ್ಮಿಸಿ ಅದಕ್ಕೆ ಮುಮ್ಮಡಿ ಪಟ್ಟಣವೆಂದು ಹೆಸರಿಸಲಾಯಿತು. ಈ ಮುಮ್ಮಡಿ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಲು ಪ್ರಾರ್ಥಂಭಿಸಿದನು. ಮುಮ್ಮಡಿ ಪಟ್ಟಣ ಸುಮಾರು 18 ಮೈಲು ವಿಸ್ತಾರವಿದ್ದು ಬಲವಾದ ಕೋಟಿಗೆ ಕಂಜಿನ ಹೆಬ್ಬಾಗಿಲನ್ನು ನಿರ್ಮಿಸಿದ್ದನೆಂಬುದಕ್ಕೆ ಇಲ್ಲ ಹಾಳಾದ ಕೋಟಿಯ ಗೊಳಿ ಮುರಿದು ಇಡ್ಡಿರುವ ವಿವಿಧ ದೇವತಾ ವಿಗ್ರಹಗಳು ಹಿನ್ನೆಸೆ ಕಣ್ಣಿನ ಬಾವಿಗಳು ಸಾಕ್ಷಿಯಾಗಿ ನಿಂತಿವೆ.

ಮಾರೇಗೌಡನಿಂದ ಪ್ರಾರಂಭವಾದ ಈ ವಂಶದ ಆಳ್ಕಾಕೆ ಮುಮ್ಮಡಿ ಪಟ್ಟಣದಲ್ಲಿ ವ್ಯಾಖ್ಯಾತವಾಗಿ ಅವಾ ಮಗ ವಿರೇಗೌಡನಿಂದ ಮುಂದುವರಿಯುತ್ತದೆ. ಇವನು ಮುಮ್ಮಡಿ ಪಟ್ಟನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದನು. ಆದರೆ ಇವರ ಮಗ ದೊಡ್ಡೆಗೌಡನ ಆಳ್ಕಾಕೆಯ ಕಾಲದಲ್ಲಿ ಬಹಮನಿ ಸುಲ್ತಾನರ ದಾಳಗೆ ತುತ್ತಾಗಿ ಮುಮ್ಮಡಿ ಪಟ್ಟನ ನಾಶ ಹೊಂದಿತು. ಈ ಯುದ್ಧದಲ್ಲಿ ದೊಡ್ಡೆಗೌಡರು ಮರನ ಹೊಂದಿದರು. ದೊಡ್ಡೆಗೌಡರ ಮಗ ಹಿರೇ ಜಿಕ್ಕಪ್ಪಗೌಡರು ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ತುಂಗವಟಯ ಗೌಡರ ಮನೆಯಲ್ಲಿ ಬೆಳೆದು ದೊಡ್ಡವರಾದ ಮೇಲೆ ಅಳದುಂಡ ಮುಮ್ಮಡಿ ಪಟ್ಟಣವನ್ನು ಜಿಎಂಎಂದ್ದಾರ ಮಾಡಿಸಿ ಮತ್ತೆ ಆಳ್ಕಾಕೆಗೆ ಬಂದರು.

ವಿಜಯನಗರದ ಅರಸು ಶ್ರೀ ಕೃಷ್ಣದೇವರಾಯರ ಅಪ್ಪಣಿಯನ್ನು ಪಡೆದು ಶಾಲವಾಹನ ಶಕ 1446 (ಕ್ರಿ.ಶ.1524) ನೇ ಪಾಧಿವ ಸಂಪತ್ತರದಲ್ಲಿ ಬಿಜ್ಞಾವರ ನಗರವನ್ನು ನಿರ್ಮಿಸಿ ನಗರಕ್ಕೆ ಬಲವಾದ ಕೋಟಿ ಅದರೊಳಗೆ ವಿರಭದ್ರ ದೇವಸ್ಥಾನ ಹಾಗೂ ಒಂದು ಕೊಳವನ್ನು ನಿರ್ಮಿಸಿ ತಮ್ಮ ರಾಜಧಾನಿಯನ್ನು ಮುಮ್ಮಡಿ ಪಟ್ಟಣದಿಂದ ಬಿಜ್ಞಾವರಕ್ಕೆ ಸ್ಥಳಾಂತರಿಸಿದರು. ಬಹಮನಿ ಸುಲ್ತಾನರ ದಾಳಯ ಸಂದರ್ಭದಲ್ಲಿ ಜಿಕ್ಕವರಾಗಿದ್ದ ಇವರಿಗೆ ಆಶ್ರಯನಿರ್ದಿಷ್ಟ ಪೋಣಿಸಿದ ತುಂಗವಟಯ ಹರಿನರಸಯ್ಯನವರ ಸಂತಕಿಯವರಾದ ಮಲ್ಲರಸಯ್ಯನವರಿಗೆ ಉನ್ನತ ಪದವಿಯನ್ನು ನೀಡಿದರು. (ತಮ್ಮ ನಾಡಿಗೆ ಶ್ರೀ.ವ್ಯಾಸರಾಯರನ್ನು ಕರೆಸಿ ಶ್ರೀಚಕ್ರವರ್ನು ಹಾಕಿಸಿ ಅದರ ಮೇಲೆ ಸುಂದರ ಬಿಜ್ಞಮಹಾದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.² ಅಂದಿನ ರಕ್ಷಣಾ ದೇವತೆಯಾದ ಬಿಜ್ಞಮಹಾದೇವಿಯು ಇಂದುದಂಡಿನ ಮಾರಮ್ಮನೆಂಬ ಹೆಸರಿನಲ್ಲಿ ಪ್ರಸಿದ್ಧಿಂಗಿದ್ದ ಮಧುಗಿರಿ ನಾಡಿನಾಡ್ಯಂತ ಪೂಜೆಗೊಳ್ಳುತ್ತಿದ್ದಾರೆ. ಅಲ್ಲದೆ ವರ್ಷಕ್ಕೂಮೈ ದನಗಲ ಭಾರಿ ಜಾತೀ ನಡೆಯುವುದಲ್ಲದೆ ಜನರ ಮನಸ್ಸಿನಲ್ಲಿ ಕೇಳಿದ್ದನ್ನು ಕೊಡುವ ಶಕ್ತಿ ದೇವತೆಯಾಗಿದ್ದಾರೆ. ವಂಶಾವಳಿಯ ಹಿರೇಜಿಕ್ಕಪ್ಪಗೌಡರ ದೀರ್ಘ ಆಳ್ಕಾಕೆಯ ಸಂತರ ವೃದ್ಧಾವೃದ್ಧಿ ತಮ್ಮ ಮಗ ಕರಿತಮ್ಮ ಜಿಕ್ಕಪ್ಪಗೌಡರಿಗೆ ಪಟ್ಟಕಟ್ಟಿ ಗುರು ತೋಂಟದ ಸಿದ್ಧಾಂತನ ಸ್ವರನೆಯಲ್ಲಿ ಕೈಲಾಸವಾಸಿಗಳಾದರು ಎಂದು ಹೇಳುತ್ತದೆ. ಆದರೆ ಪ್ರಭುಗಳ

ಪರಾಭಿಷೇಕದ ದಿನಾಂಕವಾಗೆ ಮರಣದ ದಿನಾಂಕದ ಉಲ್ಲೇಖವಾಗೆ ಇಲ್ಲದಿರುವುದರಿಂದ ಇವರ ನಿರ್ದಿಷ್ಟ ಆಳ್ವಿಕೆಯ ಅವಧಿಯನ್ನು ಹೇಳುವುದು ಕಷ್ಟವಾಗಿದೆ.

ಹಿರೇಚಿಕ್ಕಪ್ಪಗೌಡನ ಅನಂತರ ಅವನ ಮಗ ಕರಿತಿಮ್ಮೆ ಜಿಕ್ಕಪ್ಪಗೌಡನು ಅಧಿಕಾರಕ್ಕೆ ಬರುತ್ತಾನೆ. (ಹಿರೇಚಿಕ್ಕಪ್ಪಗೌಡನ ಅನಮ್ಮರ ಅಧಿಕಾರಕ್ಕೆ ಬರುವ ಮಹಾನಾಡ ಪ್ರಭುಗಳಗೆಲ್ಲ ಜಿಕ್ಕಪ್ಪಗೌಡ ಎಂಬ ನಾಮ ವಿಶೇಷನ ಸಾಮಾನ್ಯವಾಗಿ ರೂಡಿಯಲ್ಲಿರುವುದು ಕಂಡುಬರುತ್ತದೆ.) ಇವರು ಅತ್ಯಂತ ಬಲಶಾಲಗಳು, ಧೈಯವಂತರು ಆಗಿದ್ದರು. ತಾಳಕೊಳಿ ಯುದ್ಧ ನಂತರ ಪೇನುಗೊಂಡೆಯಲ್ಲ ಅಧಿಕಾರಕ್ಕೆ ಬಂದ ಒಂದನೆಯ ಶ್ರೀರಂಗರಾಯನು ಅನೇಕ ಯುದ್ಧಗಳಲ್ಲ ಅವರಿಗೆ ಸಹಾಯವನ್ನು ನೀಡಿ ಅವರ ಪರಮಸಿಷ್ಟರಾಗಿಯೇ ಮುಂದುವರೆದರು. ಶ್ರೀ.ಶ.1577ರಲ್ಲಿ ಆದಿಲ್ ಷಾಹಿಗಳು ಪೇನುಗೊಂಡೆಯ ಮೇಲೆ ದಾಲ ಮಾಡಿದ ಸಂದರ್ಭದಲ್ಲಿ ವಿಜಯನಗರದ ಪ್ರತಿನಿಧಿಗಳಾದ ಜನ್ಮಪಟ್ಟಣದ ಜಗದೀಕರಾಯರು ಮತ್ತು ಕರಿತಿಮ್ಮೆ ಜಿಕ್ಕಪ್ಪಗೌಡರು ಶ್ರೀರಂಗರಾಯರಿಗೆ ಸಹಾಯಕರಾಗಿ ನಿಂತು ಶತ್ರುಸ್ವನ್ಯ ಹಿಮ್ಮಟಿಯಲ್ಲಿ ಕಾರಣರಾಗಿದ್ದರು. ಜಿಕ್ಕಪ್ಪಗೌಡರ ಸಾಹಸಕ್ಕೆ ಮೆಜ್ಜಿಕೊಂಡ ಶ್ರೀರಂಗರಾಯರು ವಂಕಣಿ ಎಂಬ ಆಯುಧವನ್ನು ಶಂಬ, ಜತ್ರ, ಹರಿದ್ರಾಧ್ರಜ, ಪಟ್ಟನಾಭಿಷಂಬಿ ಜರುದು ಬಾವಲಗಳನ್ನು ನೀಡಿ ಸನ್ನಾನಿಸಿದರು.³ ಈ ವಿಚಾರವನ್ನು ಇಮ್ಮುದಿ ಜಿಕ್ಕಭೂಪಾಲ ಸಾಂಗತ್ಯ ಕೃತಿಯ ಪುಟ್ಟಿಕರಿಸುತ್ತದೆ. ಇಲ್ಲಿಂದ ಈ ವಂಶದರನರು ಬಿಜ್ಜಾವರ ಪುರಾಧಿಂಶರರೆಂದು ಪ್ರಖ್ಯಾತಿಯನ್ನು ಹೊಂದುತ್ತಾರೆ.

ಕರಿತಿಮ್ಮೆ ಜಿಕ್ಕಪ್ಪಗೌಡನ ಯಶಸ್ವಿ ಆಳ್ವಿಕೆಯ ನಂತರ ಇವನ ಮಗ ಇಮ್ಮುದಿ ಜಿಕ್ಕಪ್ಪಗೌಡನು ಅಧಿಕಾರಕ್ಕೆ ಬರುತ್ತಾನೆ. ಗುರು ತೋಳಂಟದ ಸಿದ್ಧಾಂತಿಕ್ಕಿರದ ಅನುಗ್ರಹದಿಷ್ಟ ಕರಿತಿಮ್ಮೆ ಜಿಕ್ಕಪ್ಪಗೌಡ ಮತ್ತು ಸೋಂಮಾಂಬೆಯ ಮಗನಾಗಿ ಜನಿಸಿದ ಇವರು ತನ್ನ ತಂದೆಯ ಸಾಹಸ ಗುಣ ಹಾಗೂ ಧರ್ಮನಿಷ್ಠೆ ಗುಣಗಳನ್ನು ಜನ್ಮತಃ ಮೃಗಾದಿಸಿಕೊಂಡಿದ್ದರು. ಅಲ್ಲದೆ ಬಿಜ್ಜಾವರ ಮಹಾನಾಡ ಪ್ರಭುಗಳಲ್ಲಿಯೇ ಅತ್ಯಂತ ಪ್ರಖ್ಯಾತರಾಗಿದ್ದಾರೆ. ರಾಜಧಾನಿ ಬಿಜ್ಜಾವರವನ್ನು ಮಹಾ ವೈಖವಯುತವಾಗಿ ಮಾಡಿದ್ದಲ್ಲದೆ ತನ್ನ ಆಸ್ಥಾನದಲ್ಲಿ ಹಂಡಿತರಿಗೆ, ಕವಿಗಳಿಗೆ, ಜ್ಞಾನಿಗಳಿಗೆ ಆಶ್ರಯವನ್ನು ನೀಡಿದ್ದರು.

ಇಮ್ಮಡಿ ಜಿಕ್ಕಪ್ಪ ಕೈಗೊಂಡ ಯಥ್ರಾಗತಿಯ ಪಾಠೀಯಗಾರ ನಾಗೀರೆಡ್ಡಿ, ವಿಜಯನಗರದ ಅರಸು ವೆಂಕಟಪತ್ರಿರಾಯ, ಅಳಯ ಎಲ್ಲೀಂದ್ರ, ಹಾವಳಿ ಭೈರೆಗೌಡ ಹಾಗೂ ಕೊರಟಗೆರೆಯ ರನಭೈರೆಗೌಡರೊಂದಿಗೆ ಮಾಡಿದ ಯಥ್ರಾಗತಿ ಪ್ರಮುಖವಾಗಿವೆ. ಈ ಯಥ್ರಾಗತಿ ನಂತರ ಇಮ್ಮಡಿ ಜಿಕ್ಕಪ್ಪಗೌಡನ ರಾಜ್ಯವು ಉತ್ತರದಲ್ಲಿ ಮಡಕಶಿರ, ದಕ್ಷಿಣದಲ್ಲಿ ಕೊರಟಗೆರೆ, ಪೂರ್ವದಲ್ಲಿ ಜಯಮಂಗಳಯಂದ ಹಿಡಿದು ಪಕ್ಷಿಮದಲ್ಲಿ ದೊಡ್ಡೆರಿ, ದಂಡಿನದಿಬ್ಬದವರೆಗೂ ವಿನ್ಯಾರಗೊಂಡಿತು. ಪೆನುಗೊಂಡೆಯಲ್ಲಿ ಶ್ರೀರಮ್ಮರಾಯರ ನಂತರ ಅಧಿಕಾರಕ್ಕೆ ಬಷ್ಟು ವಿಂಕಟಪತ್ರಿರಾಯರು ತಮ್ಮ ಅನುಮತಿ ಇಲ್ಲದೆ ಜಿಕ್ಕಪ್ಪಗೌಡರು ಕೈಗೊಂಡ ವಿಸ್ತರಣಾ ನೀತಿಯು ಅವರಲ್ಲ ತಮ್ಮ ಭಾವನೆಯಂತಹಾಡಿತು. ಕೋಟಗೊಂಡ ರಾಯರು ಜಗದೀವರಾಯರನ್ನು ಸ್ವೇಂದ್ರ ಸಮೀತನಾಗಿ ಜಿಕ್ಕಪ್ಪಗೌಡರ ಮೇಲೆ ಯಥ್ರಾಗತಿ ಕಳುಹಿಸಲು ಜಗದೀಕರಾಯನು ಸೋತು ಹಿಮ್ಮುರುಗಿದನು. ಇದರಿಂದ ವೆಂಕಟಪತ್ರಿರಾಯ ತಾನೇ ಸ್ವೇಂದ್ರ ಅಮೇತ ಬಹ್ಮಣ ಸಿದ್ಧಾಪುರದ ಬಳಿ ಜಿಂಡುಬಣಿಯರು. ತನ್ನ ಸ್ವಾಮಿ ನಿಷ್ಠೆಯನ್ನು ಮುಖಾಮುಖ ತೊರಿಸುವುದು ಅಪಾಯಕರವೆಮ್ಮುತ್ತಾ ಅರಿತ ಜಿಕ್ಕಪ್ಪಗೌಡ ರಾತ್ರಿ ಗಾಢ ನಿದ್ರೆಯ ವೇಳೆಯಲ್ಲ ತನ್ನ ನಿಷ್ಠಾವಂತ ಭಂಡರೊಂದಿಗೆ ಪಾಠೀಯವನ್ನು ಹೊಕ್ಕು ದೊರೆಗಳಿಗೆ ಎಚ್ಚರವಾಗದಂತೆ ಮಂಚ ಸಮೀತ ಮಥುಗಿರಿ ದುರ್ಗದ ಮೇಲೆ ಇಂಸಿದರು. ಮುಂಜಾನೆ ರಾಯರಿಗೆ ಎಚ್ಚರವಾಗುವಷ್ಟರಲ್ಲಿ ರಾಜೀವಜಿತ ಕಾಣಿಕೆ ಸಮೀತ ಕೈಮುಗಿದು ನಿಲ್ಲಲು ಮನ್ಮಿಸಿದ ವೆಂಕಟಪತ್ರಿರಾಯರು ರಾಜ ಎಂಬ ಜಿರುದನ್ನು ದಯವಾಲಿಸಿದರು.⁴ ಈ ಮೇಲಾನ ಘಟನೆಯನ್ನು ಇಮ್ಮಡಿ ಜಿಕ್ಕಭೂಪಾಲ ಸಾಂಗತ್ಯದಲ್ಲಿಯು ಪ್ರಸ್ತಾಪಿಸಲಾಗಿದೆ.

ಜಿಕ್ಕಭೂಪಾಲನ ಯಥ್ರಾಗತಿಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಹರವೆಕೊಳೆಯ ಯಥ್ರಾಗತಿ, ಇವನ ಆಸ್ಥಾನ ಕೆವಿ ಮಾಲ್ಲಕಾಜುಂನನು ರಚಿಸಿರುವ ಇಮ್ಮಡಿ ಜಿಕ್ಕಭೂಪಾಲ ಸಾಂಗತ್ಯ ಕೃತಿಯ ವಸ್ತು ವಿಷಯ ಜಿಕ್ಕಪ್ಪಗೌಡ ಮತ್ತು ಅವರ ಮಗ ತೊಬೀಂದ್ರರು ಈ ಯಥ್ರಾಗತಿ ತೊಳಿದ ಸಾಹಸರ್ವೇ ಆಗಿದೆ. ಹೊಳವನಹಳ್ಳಿ ಮತ್ತು ಕೊರಟಗೆರೆ ಪ್ರಾಂತ್ಯದಲ್ಲಿ

ಆಳುತ್ತಿದ್ದ ರಣಭ್ಯಾರೆಗೌಡನ ರಾಜ್ಯ ವಿಸ್ತರನಾ ನೀತಿಯನ್ನು ವಿರೋಧಿಸಿ ಅವನೊಂದಿಗೆ ಜಿಕ್ಕಬಳ್ಳಪುರದ ನಾಡಪ್ಪಭು ಹಾವಳಿ ಭ್ಯಾರೆಂದ್ರನು ಇಮ್ಮಡಿ ಜಿಕ್ಕಪ್ಪಗೌಡರ ಅಧಿನದಳದ್ದ ಮೀಡಿಗೇಶಿ ಕೋಟಿಯನ್ನು ವಶಪಡಿಸಿಕೊಂಡನು.⁵ ಅಲ್ಲದೆ ವೆಂಕಟಪತ್ರಿರಾಯರು ರಾಜಧಾನಿ ಪೆನುಗೊಂಡೆಯಲ್ಲಿಲ್ಲದ ಸಂದರ್ಭವನ್ನು ನೋಡಿ ಮೋನೆಸದಿಂದ ಪೆನುಗೊಂಡೆ ಕೋಟಿಯನ್ನು ಪ್ರವೇಶಿಸಿ ಅಲ್ಲದ್ದ ಸಂಪತ್ತನ್ನೆಲ್ಲ ದೊಂಜಿದನು. ಇದನ್ನು ಕೇಳದ ಜಿಕ್ಕಭೂಪಾಲನು ಹಾವಳಿ ಭ್ಯಾರೆಂದ್ರನೊಂದಿಗೆ ಯುದ್ಧ ಸಾರಿದನು. ಇವನ ಹಿರಿಯ ಮಗ ತೋಟೆಂದ್ರನು ತಂದೆಯೊಡನೆ ಯುದ್ಧಕ್ಕೆ ಧಾವಿಸಿ ಹಾವಳಿ ಭ್ಯಾರೆಂದ್ರನ ರಾಜ್ಯವನ್ನು ಹಾಳುಗೆಡವಿ ಹರವೆಕೋಟಿಯನ್ನು ವಶಪಡಿಸಿಕೊಂಡನು. ಇದರಿಂದ ಹೆದರಿದ ಭ್ಯಾರೆಂದ್ರ ಒಪ್ಪಂದಕ್ಕೆ ಆಹ್ವಾನಿಸಿದನು. ಆದರೆ ಇದಕ್ಕೊಷ್ಟದ ಜಿಕ್ಕಭೂಪಾಲ ಯುದ್ಧ ಮುಂದುವರಿಸಿದನು. ಆದ್ದರಿಂದ ಮಗ ತೋಟೆಂದ್ರನು ಈ ಯುದ್ಧದಲ್ಲ ಸಾವನ್ನಪ್ಪಿದ್ದರಿಂದ ಈ ಕೊರಗಿನಲ್ಲಿ ಜಿಕ್ಕಭೂಪಾಲನು ಸಾವಿಗೀಡಾದನು.⁶

ಜಿಕ್ಕಭೂಪಾಲನು ಕೇವಲ ಯುದ್ಧ ವೀರನಾಗಿರದೆ ಸಾಮ್ರಾಜ್ಯ ನಿರ್ಮಾಣಕ್ಕ ಹಾಗೂ ಕವಿಜನ ಪಂಡಿತರಿಗೆ ಅಶ್ರಯದಾತನಾಗಿದ್ದನು. ತನ್ನ ಗುರು ತೋಂಟದ ಸಿದ್ಧಾಂತಗೇಶ್ವರರ ನೆನಪಿಗಾಗಿ ಶ್ರೀ.ಶ.1593 ರಲ್ಲಿ ಸಿದ್ಧಾಪುರವನ್ನು ನಿರ್ಮಿಸಿ ಭದ್ರವಾದ ಕೋಟಿಯನ್ನು ಹಾಗೂ ವೀರಭದ್ರ, ಗಣಪತಿ, ಭ್ಯಾರವ ಮುಂತಾದ ಪಂಚದೇವಾಲಯವನ್ನು ನಿರ್ಮಿಸಿದನು.⁷ ಇಂದಿಗೂ ಗಣಪತಿ, ಭ್ಯಾರವ ಮತ್ತು ವೀರಭದ್ರ ದೇವಾಲಯಗಳಲ್ಲಿ ಪೂಜೆ ನಡೆಯುತ್ತಿದೆ. ಆದರೆ ಕೋಟಿಯ ಬಹುತೇಕ ಭಾಗ ನಾಶ ಹೊಂದಿದೆ. ಶ್ರೀ.ಶ.1601 ರಲ್ಲಿ ಮಧುಗಿರಿ ಏಕಾಗ್ರಶೀಲಿಯ ಕಡಿದಾದ ಬೆಟ್ಟದಲ್ಲಿ ಬಲವಾದ ಕೋಟಿಯನ್ನು ನಿರ್ಮಿಸಿ ಬೆಟ್ಟದ ಮೇಲೆ ಗೋಪಾಲಕೃಷ್ಣ ದೇವಾಲಯವನ್ನು ನಿರ್ಮಿಸಿದರು. ತನ್ನ 2ನೇ ಮಗ ಜನ್ನಪ್ಪಗೌಡನು ಕಾಲ ಮರಣಕ್ಕೆ ತುತ್ತಾದ್ದರಿಂದ ಅವನ ನೆನಪಿಗಾಗಿ ಜನ್ನರಾಯದುಗಂಪನ್ನು ಶ್ರೀ.ಶ.1613 ರಲ್ಲಿ ನಿರ್ಮಿಸಿ, ದುರ್ಗಾದ ಮೇಲೆ ಜನ್ನಕೇಶವ ದೇವಾಲಯವನ್ನು ನಿರ್ಮಿಸಿದನು.⁸

ಇಮ್ಮಡಿ ಜಿಕ್ಕಭೂಪಾಲನಿಗೆ ಇದ್ದ ಮೂರು ಜನ ಗಂಡು ಮಕ್ಕಳಲ್ಲಿ ಹಿರಿಯ ಮಗ ತೊಂಬಿಂದ್ರನು ಹರವೇಕೋಳಬೇಕೆ ಯಥ್ವದಲ್ಲಿ ಮರಣ ಹೊಂದಿದರೆ, 2ನೇ ಮಗ ಜನ್ಮಪಟ್ಟಗೌಡನು ಅಕಾಲ ಮರಣ ಹೊಂದುತ್ತಾನೆ. ತನೇ ಮಗ ಸಹೀಂದ್ರನು ಇಮ್ಮಡಿ ಜಿಕ್ಕಭೂಪಾಲನ ಅನಂತರ ಗುರು ಬೋಳಬಸವೇಶ್ವರರ ಆಶೀರ್ವಾದ ಪಡೆದು ಮುಮ್ಮಡಿ ಜಿಕ್ಕಪಟ್ಟಗೌಡ ಎಂಬ ಹೆಸರಿನಿಂದ ಆಷ್ಟಕೆಗೆ ಬರುತ್ತಾನೆ. ಇವನ ಕಾಲದ ಪ್ರಮುಖ ಸಾಧನೆಗಳಿಂದರೆ ತಮ್ಮ ರಾಜಧಾನಿಯನ್ನು ಬಜ್ಜುವರದಿಂದ ಮಧುಗಿರಿಗೆ ಬದಲಾಯಿಸಿ ಅದನ್ನು ಹರಿಹರದ ಸಂಗಮ ಕ್ಷೇತ್ರವನ್ನಾಗಿ ಮಾಡುತ್ತಾರೆ. ಇಂದಿಗೂ ಈ ಎರಡು ದೇವಾಲಯಗಳು ಮಧುಗಿರಿ ಉರಿನ ಮಹ್ಯ ಸುಂದರವಾಗಿ ಕಂಗೊಳಸುತ್ತವೆ. ಶ್ರ.ಶ.164ರಲ್ಲಿ ಮಧುಗಿರಿ ದುರ್ಗದ ಮೇಲೆ ನೀರಿನ ವಸತಿಗಾಗಿ ಹನುಮನ ದೊಣಿಯನ್ನು ನಿರ್ಮಿಸಿ ಅಲ್ಲಿ ಹನುಮ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.⁹ ಈ ದೊಣಿಯನ್ನು ಈಗ ಇಂದು ದೊಣಿ ಎಂದು ಕರೆಯುತ್ತಾರೆ. ಬೆಟ್ಟಿದ ಮೇಲೆ ಅನೇಕ ಕಣಜಗಳನ್ನು ನಿರ್ಮಿಸಿದ್ದಾರೆ. ಇವರ ಕಾಲದಲ್ಲಿ ಹುಟ್ಟಿದ ಕರಿಕೆರೆ ಶಾಸನದಲ್ಲಿ “ತಮ್ಮ ಅಳಯಿಸಿಗ ಉಂಬಳಯಾಗಿ ನೀಡಿದ ಉಲ್ಲೇಖವಿದೆ. ವಿಲರಶ್ವವ ಧರ್ಮದ ಉದ್ದಾರಕ್ಷಾಗಿ ಅನೇಕ ದಾನ ದತ್ತಿಗಳನ್ನು ನೀಡಿದ್ದ ಬಗ್ಗೆ ಉಲ್ಲೇಖವಿದೆ. ಪರೋಪಕಾರಿಗಳಾದ ಮುಮ್ಮಡಿ ಜಿಕ್ಕಪಟ್ಟಗೌಡರ, ಸಿರಾ ಹಾಳೆಯ ಪಟ್ಟಿಗೆ ಮುಸಲ್ಳಾನರು ಮುತ್ತಿಗೆ ಹಾಕಿದಾಗ ಈ ಯಥ್ವದಲ್ಲಿ ರಂಗಪ್ಪರಾಜು ಮತ್ತು ಆತನ ಮಕ್ಕಳು ಸಾವಿಗಿಂಡಾದರು. ಈ ಸಂತತಿಯ 8-10 ವರ್ಷದ ರಾಮಪ್ಪರಾಜು ಮತ್ತು ಸರ್ಜಿಪ್ಪರಾಜು ಇವರಿಗೆ ಆಶ್ರಯವನ್ನು ನೀಡಿ ಸರ್ಕಲವಿದ್ಯೇಗಳನ್ನು ಅವರಿಗೆ ಕಲಾಸಿ ಅವರಿಗೆ ಏದು ಸಾವಿರ ಸೀಮೆ ಕೊಟ್ಟಿ ರತ್ನಗಿರಿಯಲ್ಲಿ ಆಷ್ಟಕೆಗೆ ತಂದರು.¹⁰ ಸಂಪಾದನೆ ಶಿವಲಂಗ್ಗ ಸ್ವಾಮಿಗಳು ರತ್ನಗಿರಿಯಂದ ಮುಮ್ಮಡಿ ಜಿಕ್ಕಪಟ್ಟಗೌಡನಿಗೆ ನಿರೂಪ ಒಂದನ್ನು ಕಳುಹಿಸಿದ್ದು¹¹ ಅದರಿಂದ ರತ್ನಗಿರಿ ರಾಜ ಹಾಗೂ ಮಹಾನಾಡ ಪ್ರಭುಗಳ ಮೈತ್ರಿ ಸ್ವಷ್ಟಪಡುತ್ತದೆ.

ಮುಮ್ಮಡಿ ಜಿಕ್ಕಪಟ್ಟಗೌಡ ರಾಜ್ಯದ ಏಳಗೆಗಾಗಿ ಅನೇಕ ಉರು, ಕೆರೆ ಕಟ್ಟಿಗಳನ್ನು ನಿರ್ಮಿಸಿದನು. ಅನೇಕ ಕವಿಗಳಿಗೆ ಪಂಡಿತರಿಗೆ ಆಶ್ರಯಧಾತ ಮಾತ್ರವಲ್ಲದೆ ಸ್ವತಃ

ಕವಿಯೂ ಆಗಿದ್ದನು. ಈತನು ಅಭಿನವ ಭರತಸಾರ ಸಂಗ್ರಹ ಎಂಬ ಸಂಸ್ಥೆತ ಕೃತಿಯನ್ನು ರಚಿಸಿದ್ದಾನೆ. ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯು ಅವರ ಸಂಗೀತಾಭಮಾನವನ್ನು ಸ್ವಷ್ಟಪಡಿಸುತ್ತದೆ. ಈ ಕೃತಿಯ ಕೊನೆಯಲ್ಲಿ ಬರುವ ಅನೇಕ ಜರುದುಗಳು ಮುಮ್ಮಡಿ ಜಿಕ್ಕಭೂಪಾಲನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಪ್ರತಿಜಿಂಬಿಸುತ್ತದೆ.¹³

ಗುರು ಬೋಳಿಂಫ್ರರ ಆಶೀರ್ವಾದ ಪಡೆದು ಹಂಚಿಷ್ಟಕ್ಕನಾದ ಮುಮ್ಮಡಿ ಜಿಕ್ಕಭೂಪಾಲ ವ್ಯಭವಯುತವಾಗಿ ರಾಜ್ಯವಾಳದನು. ಮಲ್ಲಿಕಾಜುನ ಕವಿಯು ಇವನ ಕಾಲದಲ್ಲಿ ಬದುಕುಳಿದಿದ್ದರು. ತನ್ನ ಕೃತಿ ಇಮ್ಮಡಿ ಜಿಕ್ಕಭೂಪಾಲ ನಾಂಗತ್ಯದಲ್ಲಿ ಶ್ರೀಗಿರಿ ಕಕೋಳಿದ್ದರಿ ಕ್ಷೇತ್ರಗಳಗೆ ಸಮನಾಗಿ ಮದ್ದಗಿರಿಯಲ್ಲಿ ಮಲ್ಲೀಶ ಮಂದಿರವನ್ನು ನಿರ್ಮಿಸಿ ದಿನ ನಿತ್ಯ ಅಂಗಪೂಜೆ, ಜಂಗಮ, ದಾಸೋಹಗಳಲ್ಲಿ ನಿರತನಾಗಿ ಧರ್ಮದಿಂದ ರಾಜ್ಯವಾಳದನೆಂದು ಉಲ್ಲೇಖಿಸಿದ್ದಾರೆ.¹⁴

ಮುಮ್ಮಡಿ ಜಿಕ್ಕಪ್ಪಗೌಡನು ತನ್ನ ಮುವರು ಮಕ್ಕಳಿಗೂ ರಾಜ್ಯವನ್ನು ಕ್ರಮವಾಗಿ ಸಂಗಪ್ಪಗೌಡನಿಗೆ ಮಿಡಿಗೇಶಿಯನ್ನು ಹಿರೇತೋಂಟಪ್ಪಗೌಡನಿಗೆ ಜನ್ಮರಾಯನ ದುರ್ವಾಸನ್ನು, ಕಾಳಜಿಕ್ಕಪ್ಪಗೌಡನಿಗೆ ಮದ್ದಗಿರಿಯನ್ನು ಹಂಡಿದನು. ಮಹಾನಾಡ ಪ್ರಭುಗಳ ಆಳ್ಕಾಯೆ ಮುಮ್ಮಡಿ ಜಿಕ್ಕಪ್ಪಗೌಡನವರೆಗೆ ಒಂದು ಪ್ರಮುಖ ಘಟ್ಟವಾಗಿ ಮತ್ತು ಬಲಯುತವಾಗಿ ಬೆಳೆದರೆ ನಂತರ ಬಂದ ದೊರೆಗಳು ದುಬಿಲರಾಗಿದ್ದರು. ಅಲ್ಲದೆ ಆ ವೇಳೆಗಾಗಲೆ ವಿಜಯನಗರದರಸರ ಆಳ್ಕಾಕೆ ಪ್ರಾಣ ನಾಶಹೊಂದಿ ಮೈಸೂರು ಒಡೆಯರು ಪ್ರಬಲರಾದರು.¹⁵ ಆದರೆ ಈ ಮೂವರಲ್ಲಿ ಕಾಳಜಿಕ್ಕಪ್ಪಗೌಡನು ಮುತ್ತಿಧಿಯಾಗಿದ್ದು ಮದ್ದಗಿರಿಯ ಹೊಣೆಯನ್ನು ಹೊತ್ತಿದ್ದನು. ಇವನ ಕಾಲದಲ್ಲಿ ನಡೆದ ಪ್ರಮುಖ ಘಟನೆಗಳಿಂದರೆ ಶಿವಪ್ಪನಾಯಕನೊಳಗೊಂಡಂತೆ ಅನೇಕ ನಾಯಕರು ವಿಜಯನಗರದ ಅರಸು ಶ್ರೀರಂಗರಾಯನ ಮೇಲೆ ಸ್ವಾಮಿನಿಷ್ಠೆಯನ್ನು ಇಟ್ಟಕೊಂಡಿದ್ದರು. ಆದ್ದರಿಂದ ಮೈಸೂರು ಒಡೆಯರ ಹಿಡಿತದಲ್ಲಿ ಶ್ರೀರಂಗಪಟ್ಟಣವನ್ನು ಮತ್ತೆ ದೊರಕಿಸಿ ಕೊಡುವ ಪ್ರಯತ್ನದಲ್ಲಿ ಕಾಳಜಿಕ್ಕಪ್ಪಗೌಡನು ಪಾಲೆಗ್ಗಂಡು ಶ್ರೀರಂಗಪಟ್ಟಣಕ್ಕೆ ಮುಕ್ತಿಗೆ ಹಾಕಿದರು.

ಆದರೆ ಮುತ್ತಿಗೆ ವಿಫಲಗೊಂಡು ಶ್ರೀರಂಗರಾಯನು ತಲೆ ಮರೆಸಿಕೊಂಡು ಹೊದನು.¹⁶ ಈ ಯುದ್ಧದಲ್ಲಿ ಕಾಳಜಿಕ್ಕಪ್ಪಗೌಡನಿಗೆ ಸೇರವಾದ ರಂಗೇಗೌಡನಿಗೆ ಶ್ರೀರಂಗರಾಯನು ನಿರೂಪವನ್ನು ಕಳುಹಿಸಿದರು. ಈ ನಿರೂಪದ ಮೇರೆಗೆ ರಮ್ಮೇಗೌಡರಿಗೆ ಮದ್ದಗಿರಿ ಮತ್ತು ಕಮ್ಮೆದಕೊಳಬೆಗಳ ಗೌಡಿಕೆ ನಿಂಡಿ ಬಾರಾಬಲೂತಿ (ಅಯಾ ಪದ್ಧತಿ) ನಿಶ್ಚಯಿಸಿ ವಮ್ಮಪಾರಂಪರ್ಯವಾಗಿ ಅನುಭವಿಸಿಕೊಂಡು ಬರುವಂತೆ ಸನ್ನದು ಬರೆದುಕೊಟ್ಟನು. ಕೆಳಗೆ ಕಾಲಜಿಕ್ಕಪ್ಪಗೌಡನು ಮತ್ತು ದಳವಾಯಿ ಹರಿನರಸಯ್ಯ ಮುನಷಿ ರಂಗನಾಥರಾಯ, ಪ್ರಥಾನ ಭಾಸ್ತರಪಂತ ಮುಂತಾದವರ ರುಜುವಿದೆ ಎಂದು ವಂಶಾವಳಿಯಲ್ಲಿ ವಿವರಿಸಲಾಗಿದೆ.

ಕಾಳಜಿಕ್ಕಪ್ಪಗೌಡನ ಅನಂತರ ಇವರ ಮಕ್ಕಳಾದ ರಾಮಪ್ಪಗೌಡ ಮತ್ತು ತಿಮ್ಮಿಪ್ಪಗೌಡರಲ್ಲಿ ಅಧಿಕಾರಕ್ಕಾಗಿ ಅಂತಹ ಅಂತಹ ಅಧಿಕಾರಕ್ಕಾಗಿ ತಿಮ್ಮಿಪ್ಪಗೌಡನು ಜಿಕ್ಕದೇವರಾಜರ ಸಹಾಯವನ್ನು ಕೋರಿದನು. ಸಾಮ್ರಾಜ್ಯ ವಿಸ್ತರಣಾಕಾಂಕ್ಷಿಗಳಾದ ಜಿಕ್ಕದೇವರಾಜ ಒಡೆಯರಿಗೆ ಸದವಕಾಶ ದೊರೆಯಿತು. ದಳವಾಯಿ ದೇವರಾಜಯ್ಯನ ಮುಖಂಡತ್ವದಲ್ಲಿ ಬಂದು ಮೈಸುರು ಸೇನೆ ಪ್ರಮುಖ ದುರ್ಗಣಾದ ಜಜ್ಞಾವರ, ಮದ್ದಗಿರಿ, ಜನ್ಮರಾಯನದುಗಡ, ವಿರಣ್ಣದುಗಡ ಮೊದಲಾದ ಅನೇಕ ದುರ್ಗಣಗಳನ್ನು ವಶಪಡಿಸಿಕೊಂಡಿತು.¹⁷ ಈ ಪ್ರದೇಶಗಳ ದಿಗ್ರಿಜಯವನ್ನು ಗೀತಗೋಪಾಲದಲ್ಲಿ ವಿವರಿಸಲಾಗಿದೆ.

ಜಿಕ್ಕದೇವರಾಜರಿಗೆ ರಾಜ್ಯ ಅಧಿನವಾದರೆ ಈ ಇಬ್ಬರು ಅಣ್ಣತಮ್ಮಂದಿರು ಶ್ರೀರಂಪಟ್ಟಣದಲ್ಲಿ ಸೇರಿಯಾದರು. ರಾಮಪ್ಪಗೌಡನ ಮಗನಾದ ಕಾಳಪ್ಪಗೌಡನು ಮೈಸುರು ಅರಸರಲ್ಲಿ ಬೇಡಲು ೩೦ ವರ್ಷಗಳ ನಂತರ ಇವರನ್ನು ಜಡುಗಡೆ ಮಾಡಿ ಮಿಡಿಗೇಶಿಯನ್ನು ಜಹಗೀರಾಗಿ ನಿಂಡಿದರು. ನಂತರ ಮೈಸುರು ರಾಜರ ಅಧಿನದಲ್ಲಿ ಆಳ್ಳಕೆಯನ್ನು ಮುಂದುವರಿಸಿದರು. ಆನಂತರ ಹೃದರಾಳಬಾನ್ ಮತ್ತು ಉಪ್ಪನುಲ್ತಾನರು ಮಧುಗಿರಿಯನ್ನು ವಶಪಡಿಸಿಕೊಂಡು ಪತೇಹಾಬಾದ್ ಎಂದು ಕರೆದರು. ಉಪ್ಪನಿನ

ಕಾಲದಲ್ಲಿ ಮದ್ದಗಿರಿಯನ್ನು ಜನ್ಮಪಟ್ಟಗೊಡನು ಆಳುತ್ತಿದ್ದ ಸಂದರ್ಭದಲ್ಲಿ 1791ರಲ್ಲಿ ಮರಾಠರು ಕೋಣೆಯನ್ನು ಪಶ್ಚಪಡಿಸಿಕೊಂಡರು. ನಂತರ ಟಿಪ್ಪುವು ಮದ್ದಗಿರಿಯನ್ನು ಮರಾಠದಿಂದ ಪುನಃ ಪಡೆದನು. ಹೀಗೆ ವಿವಿಧ ಅರಸರ ಹಿಡಿತಕ್ಕೆ ಒಳಪಟ್ಟಿ ಮದ್ದಗಿರಿಯು ಅವರ ಕಾಲದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿತು. ನಂತರ ಮೈಸೂರು ರಾಜ್ಯದಲ್ಲಿ ಸೇರಿಹೋಯಿತು. ಈಗ ಈ ಪವ್ಯುದ ಜಿಕ್ಕಪ್ಪಾಜಿಯು ಮಧುಗಿರಿಗೆ 5 ಮೈಲು ದೂರದಲ್ಲಿರುವ ಶಂಖೋನಹಳ್ಳಿಯಲ್ಲಿ ಹೀನಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.

ಜಿಕ್ಕದೇವರಾಜನ ಆಳ್ವಕೆಯ ಕಾಲದಲ್ಲಿ ಶಿಧಿಲವಾದ ಕೋಣೆಯ ಜಿಎಫೋಂಡ್‌ರ ವೆಂಕಟರಮಣ ಮತ್ತು ಮಲ್ಲೇಶ್ವರ ದೇವಾಲಯಗಳಗೆ ಗೋಪುರ ಮತ್ತು ಕಲ್ಯಾಣ ಮಂಟಪಗಳು ನಿರ್ಮಾಣಗೊಂಡವು. ಮಧುಗಿರಿಯಲ್ಲಿ ಮೂರು ಸುಂದರ ಕೊಳಗಳು, ಬೃಂದಾವನದ ನಿರ್ಮಾಣವಾದವು. ಹ್ಯೆದರ್ ಮತ್ತು ಟಿಪ್ಪುವಿನ ಕಾಲದಲ್ಲಿ ಕೋಣೆಯನ್ನು ಮತ್ತಪಟ್ಟಿ ಭದರಪಡಿಸಲಾಯಿತು. ಇಂದಿಗೂ ಮಧುಗಿರಿ ದುರ್ಗದ ಬಹುತೇಕ ಭಾಗವು ಸುಸ್ಥಿತಿಯಲ್ಲದ್ದು ಇದರ ಸುತ್ತಮುತ್ತ ಇರುವ ಅನೇಕ ಸ್ವಾರಕ್ಷಗಳು ಇಜ್ಞಾವರ ಮತ್ತು ಮಧುಗಿರಿಗಳನ್ನು ಆಳದ ಮಹಾನಾಡು ಪ್ರಭುಗಳನ್ನು ಮತ್ತೆ ಮತ್ತೆ ಸ್ಕರಣಿಗೆ ತರುತ್ತಿವೆ.

ಅಡಿಟಫ್ಳೆಣಿಗಳು :

1. ಮಧುಗಿರಿ ಮಹಾನಾಡ ಪ್ರಭುಗಳ ವಂಶಾವಳಿ
2. ನಾರಾಯಣಚಾರ್ ಕೆ.ಮಧುಗಿರಿ ಚರಿತ್ರೆ : ಪುಟ 14
3. ಅದೇ ಮಧುಗಿರಿಯ ಚರಿತ್ರೆ, ಪುಟ 16
4. ಮಧುಗಿರಿ ಮಹಾನಾಡ ಪ್ರಭುಗಳ ವಂಶಾವಳಿ 4-37
5. ಅದೇ
6. ಇಮ್ಮಡಿ ಜಿಕ್ಕಭೂಪಾಲ ಸಾಂಗತ್ಯ, ಸಂಧಿ 13
7. ಎ.ಕ., ಸಂ.XII, ಮಧುಗಿರಿ 21
8. ಮಧುಗಿರಿ ಮಹಾನಾಡ ಪ್ರಭುಗಳ ವಂಶಾವಳಿ

9. ଏ.ଓ.ଏ.ଆର୍. 1981 ପୃଷ୍ଠ 56
10. ଏ.କ., ସଂ.XII, ତୁମକୁରୁ 66
11. ନାରାଯଣଚାଯ୍ୟ କେ., ମୁଖ୍ୟମନ୍ତ୍ରୀଙ୍କର ଜେତୁଳୀ, ପୃଷ୍ଠ 37
12. ମୁମ୍ବି ଜିକ୍କ୍ଷାପାତ୍ରିକା ନାମିକାରୀ ନଂ 37
(କୃପେ ଡା.ବି.ନଂଜୁଲାଙ୍କୁମିଯିବରିଂଦ)
13. ମୁମ୍ବି ଜିକ୍କ୍ଷାପାତ୍ରିକା, ଅଭିନବ ଭରତ ନାରୀ, ପୃଷ୍ଠ 325
14. ଇମ୍ବି ଜିକ୍କ୍ଷାପାତ୍ରିକା ନାମିକାରୀ, ନଂ 17
15. ଲାଲାନା ରୁଣା, (ନଂ), ମୈନ୍‌ପୁରୁ ନଂ.1, ପୃଷ୍ଠ 350
16. ମୈନ୍‌ପୁରୁ ଦୋରେଗିର ପ୍ରାଚୀନମୁଦ୍ରାଦୟ, ପୃଷ୍ଠ 50
17. ଏ ଦିଲ୍ଲିକ୍ କେଂଳାଗ୍ରେ ଆଫ୍ରେ ଦି କନ୍ନାଡ଼ ମାନ୍ୟସ୍ଥିତ୍ୟ, ପୃଷ୍ଠ 33